

ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಒಂಬಡ್‌ಮ್ಯಾನ್ ಯೋಜನೆ, 2018:
ಪ್ರಮುಖ ವೈಶಿಷ್ಟ್ಯತೆಗಳು

ಈ ಯೋಜನೆಯಲ್ಲಿ ಒಳಗೊಳ್ಳಲಾಗುವ ಗ್ರಾಹಕರು

ಎಲ್ಲಾ ಡಿಪಾಸಿಟ್
ತೆಗೆದುಕೊಳ್ಳುವ
NBFCಗಳು

$\text{ಆಸ್ತಿ} > = \text{ರೂ.}100 \text{ ಕೋಟಿ} + \text{ಕಸ್ಟಮರ್ ಇಂಟರ್‌ಫೇಸ್} \text{ ಹೊಂದಿರುವ NBFCಗಳು}$
(ಮೂಲ ಸವಲತ್ತು ಹಣ ಕಾಸು ಕಂಪನಿಗಳು, ಕೋರ್ ಇನ್‌ವೆಸ್ಟ್‌ಮೆಂಟ್
ಕಂಪನಿಗಳು, ಮೂಲ ಸವಲತ್ತು ಡೆಂಪ್ ಫಂಡ್ ಮತ್ತು ಲಿಕ್ವಿಡೇಶನ್‌ನಲ್ಲಿ ಇರುವ NBFCಗಳು)

ಗ್ರಾಹಕರು ಯಾವ್ಯಾವ ಸಂದರ್ಭಗಳಲ್ಲಿ ದೂರು ಸಲ್ಲಿಸಬಹುದು:

- ಬಡ್‌ರೆವಣಿ ಮರು ಪಾವತಿ ಆಗದಿದ್ದಾಗ ಅಥವಾ ತಡವಾಗಿ ಪಾವತಿ ಆದಾಗ
- ಚೆಕ್ ಅನ್ನು ಪ್ರಸ್ತುತ ಪಡಿಸದಿದ್ದಾಗ ಅಥವಾ ತಡವಾಗಿ ಪ್ರಸ್ತುತ ಪಡಿಸಿದಾಗ
- ಮಂಜೂರು ಆದ ಸಾಲದ ಮೊತ್ತ, ಘರತ್ತು ಮತ್ತು ನಿಯಮಾವಳಿಗಳು, ವರ್ಷಕ್ಕೆ ಅನ್ವಯಿಸುವ ಬಡ್ ದರ ಇತ್ಯಾದಿಗಳ ಬಗ್ಗೆ ತಿಳಿಸದಿದ್ದಾಗ
- ಒಪ್ಪಂದದಲ್ಲಿ ಬದಲಾವಣೆಗಳು, ಶುಲ್ಕ ಹೇರುವ ಕುರಿತು ನೋಟೀಸ್ ನೀಡಿದ್ದರೆ
- ಕಾಂಟ್‌ಕ್ರೋ/ಲೋನ್ ಎಗ್ರಿಮೆಂಟ್‌ನಲ್ಲಿ ಪಾರದರ್ಶಕತೆ ವಿಚಿತ ಪಡಿಸುವಲ್ಲಿ ವಿಫಲವಾದರೆ
- ಸೆಕ್ಯೂರಿಟಿಸ್/ದಾಖಲೆ ಪತ್ರಗಳನ್ನು ಬಿಡುಗಡೆ ಗೊಳಿಸುವಲ್ಲಿ ವಿಫಲ/ವಿಳಂಬವಾದರೆ
- ಕಾಂಟ್‌ಕ್ರೋ/ಲೋನ್ ಎಗ್ರಿಮೆಂಟ್‌ನಲ್ಲಿ ಕಾನೂನಾತ್ಮಕ ಸ್ವಯಂ ಪುನರ್ಸ್ಥಾಪಿಸಿದ್ದು ಒದಗಿಸಲು ವಿಫಲವಾದರೆ
- RBI ನಿರ್ದೇಶಗಳನ್ನು NBFC ಅನುಸರಿಸದಿದ್ದರೆ
- ನ್ಯಾಯಬದ್ಧ ವ್ಯವಹಾರಗಳ ನೀತಿ ಸಂಹಿತೆ ಮಾರ್ಗ ಸೂಚಿಗಳನ್ನು ಅನುಸರಿಸದಿದ್ದರೆ

ಗ್ರಾಹಕರು ಹೇಗೆ ದೂರು ಸಲ್ಲಿಸಬಹುದು?

ಸಂಬಂಧಿತ
NBFC ಗೆ
ಲಿಖಿತ ದೂರಿನ
ಮೂಲಕ

ಒಂದು ತಿಂಗಳ
ಕೊನೆಯಲ್ಲಿ

NBFC ಯಿಂದ ಉತ್ತರ
ಬರಲಿಲ್ಲವಾದರೆ ಅಥವಾ NBFC
ನೀಡಿದ ಉತ್ತರದಿಂದ ಗ್ರಾಹಕರು
ತೃಪ್ತಿ ಹೊಂದಿಲ್ಲವಾದರೆ

ಗ್ರಾಹಕರು ಹೇಗೆ
ಯಾವುದೇ
ವೇದಿಕೆಗೆ ದೂರು
ಸಲ್ಲಿಸದಿದ್ದರೆ

NBFC
ಒಂಬಡ್‌ಮ್ಯಾನ್‌ನಲ್ಲಿ
ಒಂದು ದೂರನ್ನು
ಸಲ್ಲಿಸಬಹುದು
(NBFC ಯಿಂದ
ಉತ್ತರ ಬಂದ ಒಂದು
ವರ್ಷದ ಮೊದಲೆಂಬೆಂದು)

ಒಂಬಡ್‌ಮ್ಯಾನ್ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತದೆ?

- ಒಂಬಡ್‌ಮ್ಯಾನ್ ಮುಂದಿನ ಶ್ರೀಯಾಕಲಾಪಗಳು ಒಟ್ಟು ಸಾರಾಂಶ ಮೇಲಾಧಾರಿತವಾಗಿವೆ
- ರಾಜೀ ಒಪ್ಪಂದಗಳ ಮೂಲಕ ಬಗೆ ಹರಿಸಲು ಒತ್ತು ನೀಡಲಾಗುತ್ತದೆ → ಅದು ಸಾಧ್ಯವಾಗಿದ್ದರೆ,
ಆದೇಶವನ್ನು ನೀಡಬಹುದಾಗಿದೆ

ಒಂಬಡ್‌ಮ್ಯಾನ್ ನಿರ್ಧಾರದಿಂದ ಗ್ರಾಹಕರಿಗೆ ತೃಪ್ತಿ ಸಿಗದಿದ್ದರೆ, ಮೇಲ್ಮೈ ಸಲ್ಲಿಸಬಹುದೆ?

ಹೌದು, ಒಂಬಡ್‌ಮ್ಯಾನ್ ನಿರ್ಧಾರದ ಮೇಲೆ ಮೇಲ್ಮೈ ಸಲ್ಲಿಸಬಹುದು → ಮೇಲ್ಮೈ ಪ್ರಾಧಿಕಾರಿಗಳು:
ಡೆಪ್ಯುಟಿ ಗವನರ್‌, RBI

ಗಮನಿಸಿ:

- ಇದು ವಿವಾದ ಬಗೆ ಹರಿಸುವ ಒಂದು ಪರಯಾರ್ಥ ವಿಧಾನ
- ಗ್ರಾಹಕರು ಯಾವುದೇ ಹಂತದಲ್ಲಿ ಸಹ ಯಾವುದೇ ನ್ಯಾಯಾಲಯ/ವೇದಿಕೆ/ಪ್ರಾಧಿಕಾರವನ್ನು
ಸಂಪರ್ಕಿಸಲು ಮುಕ್ತರು